



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

|                         |  |                       |
|-------------------------|--|-----------------------|
| ಸಂಪುಟ ೧೫೫<br>Volume 155 | ಬೆಂಗಳೂರು, ಗುರುವಾರ, ೧೩ ಫೆಬ್ರವರಿ, ೨೦೨೦(ಮಾಘ ೨೪, ಶಕವರ್ಷ ೧೯೪೧)<br>Bengaluru, THURSDAY, FEBRUARY, 13, 2020(Magha 24, ShakaVarsha 1941) | ಸಂಚಿಕೆ ೦೭<br>Issue 07 |
|-------------------------|--|-----------------------|

## ಭಾಗ-೨

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕಲಬುರಗಿ ಜಿಲ್ಲೆ, ಕಲಬುರಗಿ

Office of the Deputy Commissioner, Kalaburagi District, Kalaburagi-585102  
Ph: 08472-278601, Fax No. 08472-278602, e-mail: dcoglb@gmail.com

ಸಂಖ್ಯೆ:ಕಂ/ಸ್ಪೋನ್ ಕ್ರಷರ್/2019-20/3355

ದಿನಾಂಕ : 21.12.2019

: ಅಧಿಸೂಚನೆ :

ವಿಷಯ: ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧಿನಿಯಮ 2013 ರಂತೆ ಕಲಬುರಗಿ ಜಿಲ್ಲೆಯ ಕಲ್ಲುಪುಡಿ ಘಟಕಗಳಿಗೆ ಸುರಕ್ಷಿತ ವಲಯಗಳನ್ನು ಘೋಷಣೆ ಮಾಡುವ ಬಗ್ಗೆ.

ಉಲ್ಲೇಖ: 1) ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧಿನಿಯಮ 2013ರ ಅಧಿಸೂಚನೆ ಸಂಖ್ಯೆ: ಸಂವ್ಯ.ಶಾಇ 56 ಶಾಸನ, 2013, 2013 ಬೆಂಗಳೂರು ದಿನಾಂಕ: 26.12.2013.

2) ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧಿನಿಯಮ 2014ರ ಅಧಿಸೂಚನೆ ಸಂಖ್ಯೆ: ಸಿಐ 20/ಎಂಎಂಎನ್ 2014 ಬೆಂಗಳೂರು, ದಿನಾಂಕ : 06.02.214.

3) ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯ ನಡವಳಿಕೆಗಳ ದಿನಾಂಕ 23.09.2019.

\*\*\*\*\*

ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ ಅಧಿನಿಯಮ 2011 ಹಾಗೂ (ತಿದ್ದುಪಡಿ) ಅಧಿನಿಯಮ 2013 ಹಾಗೂ (ತಿದ್ದುಪಡಿ) ನಿಯಮಾವಳಿ 2014 ರ ಕಲಂ 3(1) ರಂತೆ ನಮೂನೆ 'ಎ' ಮತ್ತು 'ಎ1' ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ನಿಯಮ 6(3) ರಂತೆ ಕಂದಾಯ, ಅರಣ್ಯ, ಪರಿಸರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳಿಂದ ಜಂಟಿ ಸ್ಥಳ ತಪಾಸಣೆಯನ್ನು ಮಾಡಿ, ನಿಯಮ 6 ರಂತೆ ಸುರಕ್ಷಿತ ವಲಯದ ಷರತ್ತುಗಳನ್ನು ಪಾಲಿಸುತ್ತಿರುವ ಅರ್ಜಿಗಳಿಗೆ ಉಲ್ಲೇಖ (3) ರಂತೆ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯ ನಡವಳಿಕೆಗಳಂತೆ ಈ ಕೆಳಗೆ

ನಮೂದಿಸಿರುವ ಕಲಬುರಗಿ ಜಿಲ್ಲೆಯಲ್ಲಿನ ಕಲ್ಲುಪುಡಿ ಘಟಕಗಳ (ಕ್ರಷರ್) ಸ್ಥಾಪನೆಗೆ ಸಲ್ಲಿಸಿರುವ ಅರ್ಜಿಗಳನ್ನು ಸಭೆಯಲ್ಲಿ ಅನುಮೋದಿಸಿ ಸುರಕ್ಷಿತ ವಲಯಗಳೆಂದು ಘೋಷಿಸಿ, ಅಧಿಸೂಚನೆಯನ್ನು ಹೊರಡಿಸಲು ತೀರ್ಮಾನಿಸಲಾಗಿರುತ್ತದೆ.

ಆದ್ದರಿಂದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ತಿದ್ದುಪಡಿ ಅಧಿನಿಯಮ 2013 ಹಾಗೂ ನಿಯಮಾವಳಿ 2014 ರ ಕಲಂ 6(3) ಹಾಗೂ 3(2) ರನ್ವಯ ಕಲ್ಲುಪುಡಿ ಮಾಡುವ ಘಟಕಗಳನ್ನು ಸ್ಥಾಪಿಸಲು ಈ ಕೆಳಕಂಡ ಪ್ರದೇಶಗಳನ್ನು ಸುರಕ್ಷಿತ ವಲಯಗಳೆಂದು ಈ ಮೂಲಕ ಘೋಷಿಸಲಾಗಿದೆ.

**ಗುರುತಿಸಿರುವ ಕಲ್ಲುಪುಡಿ ಘಟಕ ಪ್ರದೇಶಗಳ ವಿವರಗಳು**

| ಕ್ರಮ. ಸಂಖ್ಯೆ. | ಕಲ್ಲುಪುಡಿ ಘಟಕದ ಹೆಸರು   | ತಾಲ್ಲೂಕು          | ಗ್ರಾಮ            | ಸರ್ವೆ ನಂ. | ವಿಸ್ತೀರ್ಣ ಎಕರೆ | ಜಮೀನು ವರ್ಗೀಕರಣ |
|---------------|--|-------------------|------------------|-----------|----------------|----------------|
| 01.           | ಮೆ   ದಂಡೋತಿ ಸ್ಪೋನ್ ಕ್ರಷರ್, ಮಾಲೀಕರು: ಶ್ರೀ ಮಹ್ಮದ್ ಜುಬೇರ ತಂದೆ ಮಹ್ಮದ್ ಯೂನುಸ್‌ಮಿಯಾ. | ಚಿತ್ತಾಪೂರ         | ಬಾಪುನಗರ (ನಾಲವಾರ) | 253(ಪಿ)   | 3-10           | ಪಟ್ಟಾ          |
| 02.           | ಮೆ   ಕ್ಯೂ.ಡಿ.ಸ್ಪೋನ್ ಕ್ರಷರ್, ಮಾ: ಮಹ್ಮದ್ ಅಯ್ಯುಬ್ ತಂ. ಸೈಬಾನ ಪಟೇಲ.                 | ಕಲಬುರಗಿ           | ಹತಗುಂದಾ          | 38/1      | 1-00           | ಪಟ್ಟಾ          |
| 03.           | ಮೆ   ಅಬ್ರಾರ್ ಕನಸ್ತಕ್ಷನ್ ಮಾ: ಮನ್ಸೂರ ಪಟೇಲ.                                       | ಕಾಳಗಿ (ಚಿತ್ತಾಪೂರ) | ವಟವಟಿ            | 61/3      | 1-06           | ಪಟ್ಟಾ          |

ಈ ಅಧಿಸೂಚನೆಯು ಅಸ್ತಿತ್ವದಲ್ಲಿರುವ ಕಂದಾಯ, ಅರಣ್ಯ, ಪರಿಸರ ಹಾಗೂ ಕರ್ನಾಟಕ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್ ಹಾಗೂ ನಿಯಂತ್ರಣ ಕಾಯ್ದೆಗಳ ಷರತ್ತಿಗೆ ಮತ್ತು ಸರ್ಕಾರದಿಂದ ಜಾರಿಯಾಗಿರುವ ಹಾಗೂ ಕಾಲಕಾಲಕ್ಕೆ ಜಾರಿಯಾಗುವ ಆದೇಶಗಳು ಹಾಗೂ ಸುತ್ತೋಲೆಗಳಿಗೆ ಒಳಪಟ್ಟಿದ್ದು, ಕಂದಾಯ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಯಾವುದೇ ರಿತಿಯ ಮುನ್ಸೂಚನೆಯನ್ನು ನೀಡದೆ ಅಧಿಸೂಚನೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವುದು.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,  
ಜಿಲ್ಲಾ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್  
ಮತ್ತು ನಿಯಂತ್ರಣ ಪ್ರಾಧಿಕಾರ  
ಕಲಬುರಗಿ ಜಿಲ್ಲೆ.

**PR-01**

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-೫೯.

R.N.I. No. KARBIL/2001/47147 POSTAL REGN. No. RNP/KA/BGS/2202/2017-19  
Licensed to post without prepayment **WPP No. 297**